



ಮನೋನಿಕ್ಷೇಗಳು
ತಾಳೆಯಾದಾಗ ಹುಟ್ಟುವ
ಮನೋಮಿಲನದ ಕ್ಷಣಗಳಲ್ಲಿ
ವರ್ತಮಾನವೇ ವಿಜ್ಞಂಭಿಸುತ್ತದೆ.

ಡಾ.ವಿನೋದ್ ಧಿಬ್ಬಿ

310: ಹೊಸ ದಾರಿ - 50

ತನಮೇಲೆ ನಿಯಂತ್ರಣ ಸಾಧಿಸಿದುವರು ಇತರ ಮೇಲೆ ಹೇಗೆ ಒತ್ತಡ ಹೇರುತ್ತಾರೆಂದೂ, ಅದರಿಂದ ಸಂಗಾತಿಗೆ ಎಮ್ಮೆ ಸಂಕಟ ಅಗುತ್ತದೆಂದೂ ಶರೀರಾವಣಾರ ವಿಫಲ ಕೂಡಿದ ದೃವ್ಯಾಂತದಿಂದ ತೀಳಿದುಕೊಂಡಿದ್ದೇವೆ. ಇದನ್ನ ಸಂಗಾತಿಯ ಹೇಗೆ ನಿಭಾಯಿಸಬಹುದು ಎಂದು ತಿಳಿಯೋಣ.

ಶರೀರಾವಣಾರ ಕಾಮಕೂಟವು ವಿಫಲವಾದ ಮರುದಿನ ಭಾನುವಾರ ಬೆಳಗಿನ ತಿಂಡಿ ತಿನ್ನತ್ತಿದ್ದಾರೆ. ಆಗ ಶರೀರ ಮೃದುವಾಗಿ ಶರುಮಾಡುತ್ತಾಳೆ. ಭಾನು ಮೈಲೇ ಬಿಬ್ಬು ಕೆರಳಿಸಿದ್ದನ್ನು, ಆಕೆ ತಯಾರಾದಾಗ ಅವನು ವಿಮುಖನಾದುವನ್ನು ಮುಂದಿಟ್ಟು, ಕೇಳುತ್ತಾಳೆ: ‘ಪೂರ್ವಿಗೋಳಿಸಲು ಆಗಿರುವಾಗ ನನ್ನನೇಕೆ ಕೆರಳಿಸಿ ಕ್ಷೇತ್ರಿಕ್ಕಿರಿ? ನನಗೆ ಅರ್ಥವಾಗುವುದಿಲ್ಲ ಎಂದಿ, ನನ್ನನ್ನ ಅರ್ಥಮಾಡಿಕೊಂಡಿರಾ?’ ಹೋಗಲಿ, ನಿಮ್ಮನ್ನದರೂ ನಿವೃ ಅರ್ಥಮಾಡಿಕೊಂಡಿರಾ? ಭಾನು ಈ ನೇರನುಡಿಯನ್ನು ನಿರೀಕ್ಷಿಸಿರುವುದಿಲ್ಲ. ಏನೂ ಹೇಳಲು ತೋಚದೆ ಗಲಿಬಿಲಿಗೊಳ್ಳುತ್ತಾನೆ. ಉದ್ದೇಶ ಕಡಿಮೆಯಾಯಿತು ಎಂದು ತಡಬಿಸುತ್ತಾನೆ. ಆಗಾಕೆ, ‘ನಿಮ್ಮ ಉದ್ದೇಶ ಇಡಿದ್ದು ನಿವೃ ಈಚೆ ಬಂದು ಬಯಲುಮೇಲೆ. ಅದಿರಲಿ, ನಾಬಿಬ್ಬರೂ ಸರಸವಾಡುವುದು ಅದೊಂದಕ್ಕೆ ಮಾತ್ರವೇ? ಅದು ಬಿಟ್ಟು ನಮ್ಮ ನಡುವೆ ಏನೂ ಇರುವುದಿಲ್ಲವೇ?’ ಎಂದು ಪ್ರತ್ಯಿಸುತ್ತ ಕ್ಷಣಲ್ಲಿ ಕಟ್ಟಿಟ್ಟು ನೋಡುತ್ತಾಳೆ. ಭಾನು ಅವಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾಗದ, ವರ್ಷಿಕರಣಕ್ಕೆ ಒಟ್ಟಾದವನಿತೆ ಅವಳನ್ನೇ ದಿಟ್ಟಿಸುತ್ತ ಇರುತ್ತಾನೆ. ತನ್ನಲ್ಲಿನೂ ಮುಚ್ಚಿಟ್ಟುಕೊಳ್ಳಲು ಹೋಚೆಯುವುದಿಲ್ಲ. ಎಲ್ಲವೂ ಬಯಲಾದಂತೆ ಅನಿಸುತ್ತದೆ. ಕೆಲವು ಕ್ಷಣಗಳ ನಂತರ ಮಾತಾದರೆ ನಿಧಾನವಾಗಿ ಎದ್ದಾರ್ಮಾಗುತ್ತಾನೆ.

ಅವರ ಮೌನ ಸಂಪರ್ಕನಲ್ಲಿ ಏನು ನಡೆಯಿತು ಎಂಬುದನ್ನು ಅವರ ಮನೋನಿಕ್ಷೇಗಳ ಹ್ಯಾಲಿಯಲ್ಲಿ ಅರ್ಥಮಾಡಿಕೊಳ್ಳುತ್ತಾನ್ನು.

ಮನೋನಿಕ್ಷೇಗಳಿಗೆ ಇನ್ನೊಂದು ವೈಶಿಷ್ಟ್ಯ ವಿದೆ. ಸಂಗಾತಿಗಳು ಕೂಡಿ ಬಾಳಿದಂತೆ ಪರಸ್ಪರ ಬಗ್ಗಿನ ಮನೋನಿಕ್ಷೇಗಳು ನಿರ್ವಿರಾಗುತ್ತ ಹೋಗುತ್ತವೆ. ಇವನು ಹೇಗೆಯೇ, ಇವಳು ಹೇಗೆಯೇ ಎನ್ನುವ ಅನಿಸಿಕೆ ಹರಳುಗಷ್ಟುತ್ತ ಹೋಗುತ್ತದೆ. ಹೇಗೆ ಏರಡು ಮನೋನಿಕ್ಷೇಗಳು ಒಂದಕ್ಕೊಂಡು ತಿಳಿಡುತ್ತಿರುವಾಗ ಎಂದೋ ಒತ್ತಟಿಗೆ ಕೂಡುತ್ತವೆ. (ಇದು ಸ್ವಷ್ಟವಾಗಬೇಕಾದರೆ, ಒಂದು ನ್ನೇಯನ್ನು ಏರಡು ಪಾರದರ್ಶಕ ಹಾಳಿಗಳ ಮೇಲೆ ಮುಂದಿಸಿ, ಒಂದರ ಮೇಲೊಂದನ್ನು ಇಟ್ಟ ಹೊಂದಿಸುವುದನ್ನು ನೇನಿಸಿಕೊಳ್ಳಿ.) ಆಗ ಒಬ್ಬರ ಮನದಲ್ಲಿರುವುದು ಇನ್ನೊಬ್ಬರಿಗೆ ಒಮ್ಮೊಂದೊಮ್ಮೆಲೇ ಸ್ವಷ್ಟಿಸ್ತವುವಾಗುತ್ತದೆ; ತನ್ನ ಮನದಲ್ಲಿರುವುದು ಸಂಗಾತಿಗೆ ಸ್ವಷ್ಟವಾಯಿತೆಂದು ಇರಬಿಗೂ ಗೊತ್ತಾಗುತ್ತದೆ. ಸಾಮಾತೆ ಭಿನ್ನತೆಗಳನ್ನು ಅರಿತ ಇಬ್ಬರೂ ಪರಸ್ಪರ ಪಾರದರ್ಶಕ ಆಗುತ್ತಾರೆ. ಆ ಕ್ಷಣಗಳಲ್ಲಿ ವ್ಯಾಚಿತ್ವವಾಂದು ನಡೆಯುತ್ತದೆ: ಇಬ್ಬರಿಗೂ ಸೇರಿದ ಮನೋಭಾವಮಿಕೆಯಿಂದ ರೂಪಗೊಳ್ಳುತ್ತದೆ. ಏರಡು ಮನೋನಿಕ್ಷೇಗಳು ಸೇರಿಕೊಂಡು ಉಂಟಾದ ಪರಸ್ಪರ ಅನುಗುಣವಾದ ಒಂದಕ್ಕೊಂಡು ತಾಳೆ ಆಗುತ್ತಿರುವ ಸಮಗ್ರ ಚಿತ್ತವಿವಿದು. ಇದು ಮುಂದಿನಿಲ್ಲ; ಕೆಲವೆಡೆ ಹೊಂದಾಡಿಕೆ ಆಗದ (ಸಂಗಾತಿಯ ಮನೋಭಾವ ಅರ್ಥವೇ ಆಗುವುದಿಲ್ಲ!) ಬಳಸುವುದನ್ನೇ ಬಿಟ್ಟುಕೊಂಡು ಭಾಗಗಳಿಂದ ಮುಕ್ತವಾಗಿದೆ. ಕೊನೆಗೂ ಹೊಂದಾಡಿಕೆ ಸಾಧ್ಯವಾಯಿತು. ಆಗ ಇಮ್ಮೆದಿನ ಮರೆಯಾದವರು ಮರೆಯಿಂದ ಹೊರಬಂದು ಸಂಗಾತಿಗೆ – ಭಾನುಣಿನಂತೆ ಮೌನವಾಗಿಯಾದರೂ ಸರಿ – ಪರಿಸಿಲಿಸಿಕೊಳ್ಳಲು ಶರುಮಾಡುತ್ತಾರೆ. ‘ನಾನು ನಿನ್ನನ್ನ ಕಾಣುತ್ತಿದ್ದೇನೆ. ನಿನು ನನಗೆ ಕಾಣುತ್ತಿರ್ದೀಯಾ. ಇಬ್ಬರೂ ಪರಸ್ಪರನ್ನು ಕಂಡುಹಳ್ಳಲು ಅವಕಾಶ ಕಲ್ಲಿಸಿಕೊಳ್ಳುತ್ತಿದ್ದೇವೆ. ಒಬ್ಬರಿಗೊಳ್ಳಬು ತರೆದುಕೊಂಡಿರುವ

ಸ್ನಿವೇಶವನ್ನು ಸ್ವಷ್ಟಿಸುತ್ತಿದ್ದೇವೆ.’ ಎನ್ನುವರ್ಥದ ಮೌನ ಸಂಭಾಷಣೆ ಶರುಮಾಗುತ್ತದೆ. ‘ಹಾಗಲ್’ ಎನ್ನುವ ಪ್ರತಿರೇಂದ್ರ ಮಾಯವಾಗಿ, ‘ನಾನೂ ಅದನ್ನೇ ಹೇಳುತ್ತಿದ್ದೇನೆ, ಆದೇ ನನಗೆ ಬೇಕಾಗಿತ್ತು, ನನ್ನ ಅಪೇಕ್ಷೆಯೂ ಆದೇ.’ ಎನ್ನುವ ಅನಿಸಿಕೆಗಳು ಶರುಮಾಗುತ್ತವೆ. ಸ್ವಯಂ ಅರಿವಿನ ‘ಆಹಾ’ ಕ್ಷಣಗಳು ತಾನೆತಾನಾಗುತ್ತವೆ.

ಮನೋಮಿಲನದ ಕ್ಷಣಗಳು: ಹೇಗೆ ಇಬ್ಬರೂ ಸೇರುವಾಗ ಇಬ್ಬರನ್ನೂ ಸೇರಿಸಿಕೊಳ್ಳುವ ಅಂತರ್ವೈಯುಕ್ತ ಸ್ಥಿತಿಯೊಂದು ಹುಟ್ಟುತ್ತದೆ. ಇದಕ್ಕೆ ದೇನಿಯಲ್ಲ ಸ್ವನ್ಯಾಂ Intersubjective state ಎನ್ನುತ್ತಾನೆ (Denial Stern: The Present Moment in Psychotherapy and Everyday Life). ಇಬ್ಬರೂ ಜಡಿಯಾಗಿ ಸ್ವಷ್ಟಿಸಿದ ಇದರಲ್ಲಿ ವರ್ತಮಾನದ ಕ್ಷಣಗಳೇ ವಿಜ್ಞಂಭಿಸುತ್ತವೆ. ಸಮಯವು ಹಿಂದೆಮುಂದೆ ಹೋಗದೆ ಅಲ್ಲೇ ನಿಂತುಮೋದರಂತೆ ಭಾಸವಾಗುತ್ತದೆ – ಶರೀರಾವಣಿಗೆ ಆದಂತೆ. ಮನೋಮಿಲನದ ಕ್ಷಣಗಳಲ್ಲಿ ಅಸಾಧಾರಣ ವಿಧುಮಾನವೊಂದು ಜರುಗುತ್ತದೆ: ಇಬ್ಬರ ಅಂತರಂಗಗಳೂ ಒಂದಾಗುತ್ತವೆ. ಆಗಾಗುವ ಅರಿವು ತೀಕ್ಷ್ಣವಾಗಿದ್ದು, ಏಕಭಾವಕ್ಕೆ ಹುಟ್ಟುಹಾಕುತ್ತದೆ. ಒಬ್ಬರ ಆತಂಕಭಯಗಳನ್ನು ಇನ್ನೊಬ್ಬರೂ ಅನುಭವಿಸುತ್ತಾರೆ. ಎದೆ ತುಂಬಿರುವುದು, ಕಣ್ಣಿರು ಹರಿಯುವುದು, ಕಾಮೋದ್ರೇಕ ಉಂಟಾಗುವುದು ಮುಂತಾದ ದೇಹಾನುಭವಗಳು ಈ ಸಂಭಾಷದಲ್ಲಿ ಉಂಟಾಗುತ್ತವೆ.

ಓಂದಹಾಗೆ, ಮನೋಮಿಲನದ ಕ್ಷಣಗಳು ಯಾವ ವರ್ಣಿಸಿಲ್ಲ ಹುಟ್ಟುತ್ತವೆ? ಒಂದತ್ತುರಿಂದ 12 ತಿಳಿಗಳಲ್ಲಿ ಎಂದರೆ ಅಷ್ಟರಿಯಾದಿತ್ತು. ನಿಯವುದಿಲ್ಲವೇ? ತೊಡೆಯಿಮೇಲಿನ ಹಸುಲೆಯನ್ನು ಕೆಗಿಳಿಸಬೇಕೆಂದು ಯೋಚನುತ್ತ ಅದರ ತಲೆಯ ಕೆಗೆ ಕ್ಷೇಹಾಕಲು ನೋಡಿ: ನಿಮ್ಮ ಮನೋಭಾವವನ್ನು ಅರ್ಥಮಾಡಿಕೊಂಡು ಕಿರಿಕಿರಿ ಮಾಡುತ್ತದೆ!

ಮನೋಮಿಲನದ ಕ್ಷಣಗಳನ್ನು ನವ್ಯಪ್ರೇಮಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಮಾತ್ರಿನ ನಡುವೆ ನಿಲ್ಲಿಸಿ ಕ್ಷಣಗಳಲ್ಲಿ ಕಣ್ಣಲ್ಲಿ ಕಟ್ಟಿಟ್ಟು ನೋಡುತ್ತ ಕಾಡುವುದು ನವ್ಯಪ್ರೇಮಿಗಳ ವೈಶಿಷ್ಟ್ಯ. ಈ ಅನುಭವ ಬಹಳ ತೀಕ್ಷ್ಣವಾಗಿದ್ದು, ಒಮ್ಮೊಬ್ಬರೊಡನೆ ಒಂದೊಂದು ರಿತಿದಾಗಿರುತ್ತದೆ. ಹಾಗೂ ಒಮ್ಮೊಬಹುದು ಅಳೆದ್ದಿರುತ್ತದೆ. ಈ ತೀವ್ರ ಅನುಭವವನ್ನು ಜಗಳದಲ್ಲೂ ಕಾಣಬಹುದು. ಕೆಲವು ಕ್ಷಣ ಮಾತು ನಿಂತು ಪರಸ್ಪರ ದೃಷ್ಟಿಸುವಾಗ ಇಬ್ಬರಿಗೂ ಆಗುವ ಮನವರಿಕೆ ಒಂದೆ. ಮನೋಮಿಲನದಲ್ಲಿ ಇಬ್ಬರಿಗಿಂ ಹೆಚ್ಚು ಜನರೂ ಒಳಗೊಳ್ಳಬಹುದು. ಉದಾ. ಕಟ್ಟಿಂಬಿದ ಒಬ್ಬರಿಗೆ ಕ್ಷಾಸ್ತರ್ ಆಗಿರುವುದು ಗೊತ್ತಾದಾಗ.

ಸಂಗಾತಿಗಳ ನಡುವೆ ಕಾಮಭಾವ, ಅನ್ನೋಸ್ಯತೆ, ಹಾಗೂ ಪ್ರಣಯೋನ್ಯಾದ – ಇವು ಮಿಲನ ಮನೋವಿಜ್ಞಾನದ ಪ್ರಭಾವಾಲಿ ಘಟಕಗಳು. ಇದು ಸಾಧ್ಯವಾಗುವುದು ಪರಸ್ಪರ ತಮ್ಮ ಮನೋನಿಕ್ಷೇಯನ್ನು ಬಂಯಲಿಗಿಟ್ಟು ಸಂಗಾತಿಯನ್ನು ಅಖಾನಿಸಿದಾಗ ಮಾತ್ರ. ಇಂಥ ಅವಕಾಶಗಳು ಎಲ್ಲಾರಿಗೂ ಸಿಗಬಹುದು. ಉದಾಹರಣೆಗೆ, ಚೆಕ್ಕುಮಕ್ಕಳೊಂದಿಗೆ ನಿಮ್ಮ ಮಧುರ ಕ್ಷಣಗಳನ್ನು ಹೇಗೆ ಸ್ವಷ್ಟಿಸುತ್ತಿರಿ? ಅವರು ನಿಮ್ಮ ಮನಸ್ಸನ್ನು ಓದಲು ಅವಕಾಶ ಕೊಡುವುದರ ಮೂಲಕ. ಅದಕ್ಕಾಗಿ ಬಾಲಭಾಷ ಬಳಸುತ್ತಿರಿ ಮನು ಮುತ್ತ ಕೊಟ್ಟರೆ ಆಪಾ ಏರಿದ್ದಾಗ ಮನುಭವಿಸುತ್ತಿರಿ. ಅದು ಹೊಡೆದಾಗ ಅಯ್ಯೋ ಎನ್ನುತ್ತಿರಿ. ಆದರೆ ನಿಜವಾಗಿಯೂ ನೋವಾಗುವುದಿಲ್ಲ. ಹಾಗೆಂದು ನಿವೃ ನಡೆತುತ್ತಲೂ ಇರುವುದಿಲ್ಲ. ಕೆವಲ ಅನುಭವವನ್ನು ಮಾತ್ರ ಅನುಭವಿಸುತ್ತಿರಿ. ಮನೋನಿಕ್ಷೇಯನ್ನು ಓದಲು ಅವಕಾಶ ಕೊಡುವುದರ ಮೂಲಕ. ಅದಕ್ಕಾಗಿ ಬಾಲಭಾಷ ಬಳಸುತ್ತಿರಿ ಮನು ಮುತ್ತ ಕೊಟ್ಟರೆ ಆಪಾ ಏರಿದ್ದಾಗ ಮನುಭವಿಸುತ್ತಿರಿ. ಅದು ಹೊಡೆದಾಗ ಅಯ್ಯೋ ಎನ್ನುತ್ತಿರಿ. ಅದಕ್ಕೆ ನಿಜವಾಗಿಯೂ ನೋವಾಗುವುದಿಲ್ಲ. ಹಾಗೆಂದು ನಿವೃ ನಡೆತುತ್ತಲೂ ಇರುವುದಿಲ್ಲ. ಕೆವಲ ಅನುಭವವನ್ನು ಮಾತ್ರ ಅನುಭವಿಸುತ್ತಿರಿ. ಮನೋನಿಕ್ಷೇಯನ್ನು ಮುಕ್ತವಾಗಿಟ್ಟು ಇನ್ನೊಬ್ಬರಿಗೆ ಅನುವ ಮಾಡಿಕೊಳ್ಳಾಗ ಮಾತ್ರ.

ಪ್ರಯೋಗ 45: ಸಂಗಾತಿಯೊಡನೆ ವಾದಿಸುವಾಗ ಅರ್ಥವ ಪ್ರಣಿಯದ ಭರದಲ್ಲಿ ಪರಸ್ಪರ ದಿಟ್ಟಿಸುವಾಗ ಏಕಾನುಭವವ ಉಂಟಾಗಿದೆಯೆ? ಆಗ ಅನಿಸಿರುವ ನಿಮ್ಮ ದೇಹಾನುಭವವನ್ನು ಹಂಚಿಕೊಳ್ಳುತ್ತದೆ. ಇಬ್ಬರ ಅನುಭವ ಒಂದೇ ಆಗಿರುವುದನ್ನು ಬಿಟ್ಟಿಪಡಿಸಿಕೊಳ್ಳಿ. ತದನಂತರ ಮಾತು ಅಗ್ತ್ಯವಾಗಿರಲಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ.

ವಾರದ ಪ್ರಶ್ನೆಗಳು: ಸಂಗಾತಿಯು ತನ್ನ ಅನುಭವವನ್ನು ಭಾವನಾತ್ಮಕವಾಗಿ ಹಂಚಿಕೊಳ್ಳುವಾಗಿ ನಿಮಗೆ ಹಾಗೆನಿಸದೆ ಇರುವುದು ಕಂಡಿದೆಯೆ? ಹಾಗಿದ್ದಲ್ಲಿ ನಿಮ್ಮೊಳಗೆ ನಿಮ್ಮ ಬಗೆಗಿರುವ ಅಸ್ವಷ್ಟತೆ ಏನು? ನಿಮ್ಮಾಡನೆ ಹಂಚಿಕೊಳ್ಳಿ.